

ಕಾಯಕ, ದಾಸೋಹ ಹಾಗೂ ನ್ಯಾಯದ ಪರಿಕಲ್ಪನೆ ಡಾ. ಎಸ್. ಬಿ. ರಾಜೋಡ್¹

ಪೀಠಿಕೆ

ಪ್ರಾಚೀನ ಹಳಗನ್ನಡ, ಮೂರ್ಚ ಹಳಗನ್ನಡ, ಹಳಗನ್ನಡ ಸಾಹಿತ್ಯದ ನಂತರ ದಿಟ್ಟತನದಿಂದ ಹೋರಾಡಿ, ಸಾಹಿತ್ಯದ ಬಂಧಗಳನ್ನು ಸದಿಲುಗೊಳಿಸಿ, ಸಾಹಿತ್ಯದಲ್ಲಿ ಜನಸಾಮಾನ್ಯರಿಗೆ ನಾಯಕ ಪದವಿಯನ್ನು ಕೊಟ್ಟು, ಇಡೀ ವಿಶ್ವವನ್ನೇ ಜಂಗಮ ಲಿಂಗವಾಗಿ ಪರಿವರ್ತಿಸಿದ ಸಾಹಿತ್ಯವೆಂದರೆ ವಚನ ಸಾಹಿತ್ಯ ಮಾನವನ ಒಟ್ಟ ವಿಶ್ವದ ಚೈತನ್ಯದೊಡನೆ ಹೇರ ವಿಶ್ವವನ್ನು ಒಂದಾಗಿಸಿ, ಕುಲಗೋತ್ತರಗಳನ್ನು ದೂರ ಸರಿಸಿ, “ಮಾನವ ಕುಲಂ ತಾನೂಂದೆ ವಲಂ” ಪಂಪನ ಹೇಳಿಕೆಯಂತೆ ಹನ್ನೆರಡನೆಯ ಶತಮಾನದಲ್ಲಿ ಧರ್ಮ ಸಾಮೃಜ್ಯ ಸಾಫಿಸಿತೆಗೊಂಡಿತು. ಧರ್ಮವೆಂಬುದು ಸಾಮಾಜಿಕ ಜವಬಾರಿಯಿಂದ ಹೂಡಿದ ಆಂತರಿಕ ವಿಚಾರವೆಂಬ ನವ ಸಿದ್ಧಾಂತವನ್ನೇ ಮಂಡಿಸಿತು. ಲೋಕದ ಆರಾಧಾನೆ ಮತ್ತು ಕಾಯಕ, ದಾಸೋಹ ಮಾಡಿದಷ್ಟೂ ದೇವರಿಗೆ ಹತ್ತಿರವಾಗುತ್ತೇವೆ ಎಂದು ವಚನ ಸಾಹಿತ್ಯ ಸಾರಿ ಹೇಳಿದೆ. ಮಾನವನ ಅಹಂಕಾರವು ಎಲ್ಲ ರೀತಿಯ ಸಮಾಭಾವಕ್ಕೆ ಅಡ್ಡಿ ಮಾಡುವಂಥದ್ದು ಆದ್ದರಿಂದ ಸಮಾನತೆಯ ಪ್ರತಿಪಾದಕರು ಅಹಂಕಾರದಿಂದ ಹೂರಬರಬೇಕಾಗುತ್ತದೆ. ಜೀವನವು ಪ್ರತಿ ಹಜ್ಜೆಯಲ್ಲಿಯೂ ಟ್ರೀತಿ, ಕರುಣೆ ತೋರಬೇಕಾಗುತ್ತದೆ. ಜಾತಿ, ಮತ, ಪಂಥ ಮತ್ತು ಹುಲಮುದದಿಂದ ಹೂರಬರಬೇಕಾಗುತ್ತದೆ. ನಮ್ಮಲ್ಲಿರುವ ಸಂಪತ್ತನ್ನು ದೇವರ ಸೊತ್ತು ಎಂದು ತಿಳಿದು ಲೋಕ ಕಲ್ಯಾಣಕ್ಕಾಗಿ ದಾಸೋಹ ನಡೆಸಿ ಬೇಕಾಗುತ್ತದೆ. ಬಡವ-ಶ್ರೀಮಂತ, ಹೆಣ್ಣು-ಗಂಡು, ಮೇಲು-ಕೇಳು ಎಂಬ ಬೇದಭಾವವನ್ನು ತೋರಿದು ಎಲ್ಲರ ಬಗ್ಗೆ ಸಮಭಾವನ್ನು ತಾಳಬೇಕಾಗುತ್ತದೆ. ಇಡೀ ಸೃಷ್ಟಿಯು, ಸೃಷ್ಟಿಕರ್ತನದೇ ಆಗಿರುವುದರಿಂದ ನಾವು ಈ ಲೋಕದ ಸಂಪತ್ತಿನ ಮೇಲೆ ನಮ್ಮ ವ್ಯಯಕ್ಕಿರ ಹಕ್ಕಿದೆ ಎಂದು ಪ್ರತಿಪಾದಿಸದೇ ಅದರ ಮೇಲೆ ಪ್ರತಿಯೋಬ್ಧರ ಹಕ್ಕಿದೆ ಎಂಬ ಮೂಲ ಸ್ತೋವನ್ನು ಶರಣರು ಕಾಯಕ, ದಾಸೋಹದ ಮುಖೇನ ತಿಳಿಸಿಕೊಟ್ಟಿರು.

ಕಾಯಕ ಹಾಗೂ ದಾಸೋಹ

ವಚನಕಾರರು ಆರ್ಥಿಕ ಅಸಮಾನತೆಯನ್ನು ಅಳಿಸಿ, ಸಮಾನತೆಯ ಸಾಮೃಜ್ಯವನ್ನು ಸಂಸ್ಥಾಪಿಸಲು, ಪ್ರತಿಯೋಬ್ಧರೂ ಅನುಸರಿಸಲು ರೂಪಿಸಿದ ಶಾಸನ, ನಡೆದು ತೋರಿದ ಆಚರಣೆ ಅವಿಸ್ತರಣೆಯವಾದುದು, ಆದರ್ಥವಾದುದು, ಸುಲಭ ಮತ್ತು ಶೈಷ್ವವಾದುದು. ಆರ್ಥಿಕ ಅಸಮಾನತೆ ಅಳಿಸಲು ಕಾಯಕ ಮತ್ತು ದಾಸೋಹವೆಂಬ ಮೂಲ ತಳಪಾಯ ಹಾಕಿದರು. ಸತ್ಯ ಶುದ್ಧ ಕಾಯಕದಿಂದ ಗಳಿಸುವುದು, ಗಳಿಸಿದ

¹ ಮುಖ್ಯಕಾರ್ಯ ಕನ್ನಡ ವಿಭಾಗ (ಮಾರ್ಗ-ದರ್ಶಕರು, ಹಂಪಿ. ಏ.ವಿ.) ಎಸ್.ಎಸ್. ಕಲಾ ಹಾಗೂ ವಾರ್ಷಿಕ ಮಹಾವಿಧಾಲಯ, ಬೆಂಗಳೂರು.

ಸಂಪತ್ತು ಒಟ್ಟರ ಒಡೆತನಕ್ಕೆ ಸಂಗ್ರಹವಾಗದೆ ದಾಸೋಹದ ಮೂಲಕ ಸಮಾಜಕ್ಕೆ ಸಮವಾಗಿ ಬಳಸುವುದು. ಹೀಗೆ ಬಸವಾದಿ ಶರಣರು ಆರ್ಥಿಕ ಸಮಾನತೆಗಾಗಿ ರೂಪಿಸಿದ ಅರ್ಥ ನೀತಿಯ ಮೂಲ ಸೂತ್ರ ಇದಾಗಿದೆ. ಲೋಕದಲ್ಲಿ ಬಾಳುವ ನಾಗರಿಕ ಯಾರೇ ಆಗಿರಲಿ ಕಾಯಕ ಕಡ್ಡಾಯವೆಂದರು ಶರಣರು. ಧರ್ಮ, ದೇವರ ಹೆಸರಿನಲ್ಲಿ ಪಂಡಿತ ಪೌರೋಹಿತ್ಯದ ಹೆಸರಿನಲ್ಲಿ ದುಡಿಮೆಯಲ್ಲದೆ, ಸೌಲಭ್ಯಗಳನ್ನು ಪಡೆವುವ ಸೋಮಾರಿಗಳಿಗೆ ಅನುತ್ಪಾದಕರಿಗೆ ಶರಣ ಸಂಸ್ಕೃತಿಯಲ್ಲಿ ಸ್ಥಳವಿಲ್ಲ.

ಗುರುವಾದರೂ ಕಾಯಕದಿಂದಲೇ ಜೀವನ್ನಾಕ್ಕಿ
 ಲಿಂಗವಾದರೂ ಕಾಯಕದಿಂದಲೇ ತಿಲೆಯ ಕುಲಹರಿವುದು
 ಜಂಗಮವಾದರೂ ಕಾಯಕದಿಂದಲೇ ತನ್ನವೇಷದ ವಾಶಹರಿಸುವುದು
 ಗುರುವಾದರೂ ಚರಸೇವೆ ಮಾಡಬೇಕು
 ಲಿಂಗವಾದರೂ ಚರಸೇವೆ ಮಾಡಬೇಕು
 ಜಂಗಮವಾದರೂ ಚರಸೇವೆ ಮಾಡಬೇಕು
 ಇದು ಚಂಡೇಶ್ವರ ಲಿಂಗದ ಅರಿವು ಕೇಳಾ ಪ್ರಭಾವೇ.

ಎಂದು ಕಾಯಕ ದಾಸೋಹ ನಿಷ್ಪತ್ತಿ ನೂಲಿಯ ಚಂದಯ್ಯ ನುಡಿಯತ್ತಾರೆ. ಕಾಯಕವಿಲ್ಲಿದ ಗುರು ಲಿಂಗ ಜಂಗಮ ಯಾರೆ ಇರಲಿ ಶರಣರಲ್ಲಿ ವಿಶೇಷ ರಿಯಾಯಿತಿ ಇಲ್ಲ. ಅಷ್ಟೇ ಅಲ್ಲ ಜಂಗಮರೂಪಿ ಸಮಾಜ ಸೇವೆಗಂಡು ಮಾಡುವ ಕಾಯಕದಲ್ಲಿ ನಿರತನಾದಾಗ ಎಲ್ಲರ ಹಂಗನ್ನು ಹರಿದುಕೊಂಡು ಸಮರ್ಪಣ ಭಾವದಿಂದ ಕರ್ತೃವ್ಯಾ ನಿರತನಾಗಿರಬೇಕೆಂದು ಒತ್ತುಕೊಡುತ್ತಾನೆ.

ಕಾಯಕದಲ್ಲಿ ನಿರತನಾದರೆ ಗುರುದರುಶನವಾದರು ಮರೆಯಬೇಕು
 ಲಿಂಗಮೂಜೆಯಾದರೂ ಮರೆಯಬೇಕು
 ಜಂಗಮ ಮುಂದಿದ್ದರೂ ಹಂಗು ಹರಿಯಬೇಕು
 ಕಾಯಕವೇ ಕೈಲಾಸವಾದ ಕಾರಣ
 ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದ ಒಳಗೆ.

ಎಂದು ವಚನ ರೂಪಿಸುತ್ತಾನೆ. ತಾನು ಕಾಯಕದ ಮೂಲಕ ಸಂಪಾದಿಸಿದ ಸಂಪತ್ತನ್ನು ತಾನು ತನ್ನವರಿಗೆನ್ನದೆ ಸಂಗ್ರಹಿಸಿಡೆ ಜಂಗಮರೂಪಿ ಚೇತನ ಸಮಾಜಕ್ಕೆ ದಾಸೋಹದ ಮೂಲಕ ಸಮರ್ಪಿಸಿ ಸಂತೃಪ್ತನಾಗಿರು ಶರಣರ ಬದುಕು ಸತ್ಯ, ಸದಾಚಾರ, ಸಮತೆ, ಶಾಂತಿಯಂದ ಸಮೃದ್ಧವಾಗಿರುತ್ತದೆ. ಅಂಥ ಸಂತೃಪ್ತಿಯನಿತ್ತ ಮಹಾಗುರು ಬಸವಣ್ಣನವರು ಕಾಯಕವೆಂಬ ಕೈಲಾಸದಲ್ಲಿರುವ ಸ್ವಾವಲಂಬಿ ಶರಣನೇ ಶಿವನೆಂದು ಸಾರಿದ್ದಾರೆ.

ಮಾಡುವ ನೀಡುವ ಭಕ್ತನ ಕಂಡರೆ ನಿಧಿನಿಧಾನವ ಕಂಡಂತಾಯಿತು
 ಪಾದೋದಕ ಪ್ರಸಾದ ಜೀವಿಯ ಕಂಡರೆ ಹೋದ ಪ್ರಾಣ ಬಂದಂತಾಯಿತು
 ಅನ್ಯರ ಮನೆಗೆ ಹೋಗಿ ತನ್ನಧರವ ಹೋರೆಯದ
 ಅಜ್ಞ ಶರಣರ ಕಂಡರೆ ನಿಶ್ಚಯವಾಗಿ ಕೂಡಲಸಂಗಯ್ಯನೆಂಬೆನು.

ತಾನು ಕಾಯಕ ಮಾಡಿ ದಾಸೋಹದ ಮೂಲಕ ನೀಡುವವನಾಗಿರಬೇಕು. ಕಾಯಕ ವಿಲ್ಲದೆ ಪರಾವಲಂಬಿಯಾಗಿ ಅನ್ನರ ಮನೆಗೆ ಹೋಗಿ ತನ್ನದರವನ್ನು ಅನ್ನರ ಶ್ರಮದಿಂದ ಹೊರೆಯದ ಶರಣರು ನಿಶ್ಚಯವಾಗಿ ಸಾಕ್ಷಾತ್ ಶಿವಸ್ತರೂಪರು. ಅನ್ನರ ಆದಾಯದಿಂದ ತನ್ನದರವ ಹೊರೆವ ಪರಾವಲಂಬಿ ಮಾಹಾಪರಾಧಿ ಎಂದು ಮಹಾಗುರು ಬಸವಣ್ಣನವರು ಪ್ರತಿಯೊಬ್ಜು ಪ್ರಜೆಗೂ ರಾಷ್ಟ್ರ ಪ್ರಜ್ಞೆಯನ್ನು ಮೂಡಿಸಿದ್ದಾರೆ. ದುಡಿಯದೆ ದೇವರ ಪ್ರತಿನಿಧಿಗಳಿಂದು ಸಕಲ ಸುಖ ಸೌಲಭ್ಯಗಳನ್ನು ಭೋಗಿಸುವ ಸೋಮಾರಿಗಳ ಸಂಚನ್ನು ಬಯಲು ಮಾಡಿದ್ದಾರೆ. ತಾವು ದುಡಿಯದೆ ದೇಶದ ಸಂಪತ್ತಿಗೆ ಒಡೆಯರೆಂಬ ಬಂಡವಾಳಶಾಹಿಗಳ ಬಣ್ಣ ಬಯಲಿಗೆಳೆಯುತ್ತಾರೆ. ಅಣ್ಣ ಬಸವಣ್ಣನವರು ಮಹಾಮಂತ್ರಿಯಾಗಿದ್ದರೂ ತಮ್ಮ ಕಾಯಕದಿಂದ ಸಂಪಾದಿಸಿದ ಸಂಪತ್ತನ್ನು ಸಮಾಜ ಸೇವೆಗಾಗಿಯೇ ಸವೆಸುತ್ತಿದ್ದರು. ಇಂದಿಗೆ ನಾಳಿಗೆ ಎಂದು ಸಂಪತ್ತು ಸಂಗ್ರಹಿಸಿದದೆ ಸಮಾಜದ ಸಂಪತ್ತನ್ನು ಸಮಾಜ ಸೇವೆಗಾಗಿಯೇ ಮೀಸಲಾಗಿದ್ದುತ್ತಿದ್ದರು.

ಹೆನ್ನಿನೋಳಗೋಂಡೋರೆಯ, ಸೇರೆಯೋಳಗೋಂಡೆಳೆಯ

ಅನ್ನದೋಳಗೋಂಡಗುಳ ಇಂದಿಂಗ ನಾಳಿಂಗ ಬೇಕೆಂದನಾದಡೆ

ನಿಷ್ಣಾಜೆ, ನಿಷ್ಣ ಪ್ರಮಥರಾಜೆ! ನಿಷ್ಣ ಶರಣರಿಗಲ್ಲದೆ

ಮತ್ತೊಂದನೆಯೆ, ಕೊಡಲ ಸಂಗಮದೇವಾ

ಎಂದು ತನಗೆ ತನ್ನವರಿಗೆ ಇಂದಿಗೆ ನಾಳಿಗಬೇಕೆಂದು ಸಂಗ್ರಹಿಸುವುದರಿಂದ ಒಂದೆಡೆ ಸಂಪತ್ತು ಸಂಗ್ರಹವಾಗಿ ಬಡವ ಬಲ್ಲಿದರೆಂಬ ವರ್ಗಭೇದ ಉದಯಸಿ, ವರ್ಗ ಕಲಹಕ್ಕೆ ನಾಂದಿಯಾಗಬಾರದೆಂಬ ಅತಿ ಸೂಕ್ಷ್ಮ ದೃಷ್ಟಿಯ ಅರ್ಥನೀತಿಯನ್ನು ಅವರು ಲೋಕಕ್ಕೆ ನೀಡಿದ್ದಾರೆ.

ಕಾಯಕಕ್ಕೆ ಎರಡು ಸ್ತರಗಳವೆ. ಒಂದು ಸಾಮಾಜಿಕ, ಇನ್ನೊಂದು ಆಧ್ಯಾತ್ಮಿಕ ಮೇಲ್ಮೈಟಕ್ಕೆ ಪ್ರಾಪಂಚಿಕ ಕೆಲಸವಾಗಿ ಕಂಡರೂ, ಅದು ತನ್ನ ಆಧ್ಯಾತ್ಮಿಕ ತಳಹದಿಯ ಮೌಲ್ಯಗಳ ಮುಖಾಂತರ ಜಾತಿಬೇಧವಿಲ್ಲದ ಹೊಸ ಸಮಾಜವನ್ನು ನಿರ್ವಿಸಬಲ್ಲದು ಜನ ಸಾಮಾನ್ಯರಲ್ಲಿ ಹುದುಗಿಕೊಂಡಿರುವ ಅಂತಃಶಕ್ತಿಯನ್ನು ಕುದುರಿಸಿ, ಜನಜಾಗ್ರತ್ತಿಯನ್ನುಂಡು ಮಾಡಿ, ಸಾಮಾಜಿಕ ಕ್ರಾಂತಿಯನ್ನು ಮಟ್ಟಿಸಬಲ್ಲದು, ಸಾಮಾಜಿಕ ಸಮಾನತೆಯನ್ನು ತರಬಲ್ಲದು, ಅಷ್ಟೇ ಅಲ್ಲ ದುಡಿಮೆಯನ್ನು ಮಾನವನ ಪರಿಮಾಣ ವಿಕಾಸದ ಸಾಧನವನ್ನಾಗಿ ರೂಪಾಂತರಿಸಬಲ್ಲದು. ಶಿವಶರಣರ ಅವರೋಕನದಲ್ಲಿ ಅದ್ವೈತ ಭಾವದಿಂದ ಮಾಡಿದ ಕಾಯಕ ಕೇವಲ ಮುಕ್ತಿಯಾತ್ಮಕ ಮಾತ್ರವಲ್ಲದೆ, ಸಾಮಾಜಿಕ ಸ್ತರದಲ್ಲಿ ಸಮಾನತೆಯನ್ನು ತರಬಲ್ಲ ದುಡಿಮೆಯನ್ನು ಯೋಗವನ್ನಾಗಿ ಮಾಡಬಲ್ಲದೆಂದು ಹೇಳಬಹುದು.

ಬಸವಾದಿ ಪ್ರಮಥಮರು ಜಗತ್ತಿಗೆ ಕೊಟ್ಟ ದೊಡ್ಡ ಕೊಡುಗೆಯಿಂದರೆ ಕಾಯಕ, ದಾಸೋಹ, ಪ್ರಸಾದ ಇವು ಮೂರು ಒಂದನ್ನೊಂದು ಸರಪಳಿಯಂತೆ ಹಣೆದುಕೊಂಡಿವೆ. ಕಾಯಕದಿಂದ ಬಂದ ದ್ರವ್ಯವನ್ನು ಸಮಾಜಕ್ಕೆ ಅರ್ಥಸುವುದು ದಾಸೋಹವಾಗುತ್ತದೆ. ದಾಸೋಹಿಗೆ ಸಿಗುವ ನಿಷ್ಣಾಮು ಫಲ ಪ್ರಸಾದವಾಗತ್ತದೆ. ಕಾಯಕವಿಲ್ಲದೆ ದಾಸೋಹವಿಲ್ಲ. ಹೀಗೆ ಕಾಯಕದ ತಳಹದಿಯ ಮೇಲೆ ದಾಸೋಹ ತತ್ವಗಳು ನಿಂತುಕೊಂಡಿವೆ.

ದಾಸೋಹವೆಂದರೆ ಹಸಿದು ಬಂದವರಿಗೆ ಹಿಡಿ ಅನ್ನ ನೀಡುವುದೆಂದು ತಿಳಿದುಕೊಂಡಿರುವುದು ತಪ್ಪಿ ಹಾಗೆ ತಿಳಿದುಕೊಂಡಿರುವರು ಬಹಳ ಜನರಿದ್ದಾರೆ. ಇದು ಕೇವಲ ಅನ್ನ ದಾಸೋಹವಾಗಬಹುದು. ದಾಸೋಹ ತತ್ತ್ವದ ವಾಟಿಯು ಬಹಳ ವಿಸ್ತಾರವಾಗಿದೆ. ನಾವು ಅದನ್ನು ಅನ್ನದಾಸೋಹಕ್ಕೆ ಮಾತ್ರ ಸೀಮಿತಗೋಳಿಸಿದರೆ, ದಾಸೋಹ ತತ್ತ್ವಕ್ಕೆ ಅಪಚಾರ ಮಾಡಿದಂತಾಗುತ್ತದೆ. ಪ್ರತಿಯೊಂದು ಜೀವಿಯಲ್ಲಿ ಶಿವಸ್ವರೂಪವನ್ನು ಕಂಡು ಅಹಂಕಾರಾದಿಗಳನ್ನು ಅಳಿದು, ಆತ್ಮಸಮರ್ಪಣೆ ಭಾವದಿಂದ ಸಮಾಜ ಸೇವೆಗೆ ತನು, ಮನ, ಧನಗಳನ್ನು ಮೀಸಲಾಗಿಡುವುದು ದಾಸೋಹವಾಗಿದೆ. ದೇವರಲ್ಲಿ ದೇವತ್ವ ಕಾಣುವುದರ ಜೊತೆಗೆ ಮಾನವನಲ್ಲಿ ದೈವಿಭಾವವನ್ನು ಕಂಡು ಅವನನ್ನು ದೇವರ ಸ್ವರೂಪದಲ್ಲಿ ಗೌರವಿಸುವುದು ದಾಸೋಹವಾಗಿದೆ. ಮಾನವನ ಸೇವೆಗೆ ಅದು ಹಚ್ಚಿ ಮಹತ್ವಕೊಡುತ್ತದೆ.

ದಾಸೋಹದಲ್ಲಿ ಕಾಣುವ ಮುಖ್ಯ ಅಂಶವೆಂದರೆ ವಿನಮ್ರತೆ, ದೈನ್ಯತೆ, ತನ್ನತನವನ್ನು ಸಂಪೂರ್ಣ ಬಿಟ್ಟುಕೊಡುವುದನ್ನು, ನನ್ನದೆಂಬ ಅಹಂಕಾರವನ್ನು ನಾಶಪಡಿಸುವಿಕೆ ಎಂದು ಇಲ್ಲಿ ತಿಳಿಸಲಾಗಿದೆ.

‘ಶೋಹಂ’ ಎಂಬುದು ಬಹಿರಂಗದ ಮದ

‘ಶೋಹಂ’ ಎಂಬುದು ಅಂತರಂಗದ ಮದ ಈ ‘ಶೋಹಂ’ ಆಗಲಿ ‘ಶೋಹಂ’

ಆಗಲಿ ದಾಸೋಹಿಗೆ ಮಾರಕ. ಅದಕ್ಕೆ ಇವೆರಡನ್ನೂ ಬಿಟ್ಟು ‘ದಾಸೋಹಂ’ ಎಂದೆನಿಸಯಾಗಿ ಎಂಬುವುದು ಬಸವಣ್ಣನವರ ಅಭಿಪ್ರಾಯವಾಗಿದೆ. ಹೀಗೆ ವಿನಮ್ರ ಭಾವನೆಯಿಂದ ಬದುಕುತ್ತಿರುವ ಶರಣರು ದಾಸೋಹಕ್ಕಾಗಿ ಸರ್ವಸ್ವವನ್ನೂ ಮೀಸಲಿಟ್ಟಿದುದನ್ನು ಕಾಣತ್ತೇವೆ. ಶರಣರು ಮಾಡಿದ್ಲವೂ ಕಾಯಕವಾಯಿತು. ನೀಡಿದ್ಲವೂ ದಾಸೋಹವಾಯಿತು, ಪಡೆದ್ಲವೂ ಪ್ರಸಾದವಾಯಿತು. ಈ ಮಾಡುವ, ನೀಡುವ ಹಡೆಯುವ ಪರಿಕರವೇ ಅವರ ಆತ್ಮಶುದ್ಧಿಗೆ ಬೃಹತ್ ಮಾರ್ಗವಾಯಿತು. ಅನೇಕ ಉಜ್ಜಲ ತತ್ವವನ್ನು ಕೊಟ್ಟಿ ಬಸವಣ್ಣನವರು ದಾಸೋಹ ತತ್ವವನ್ನು ಕೊಟ್ಟಿರು. ಆದರೆ ಕೊಟ್ಟಿದನ್ನೂ ಕೊಟ್ಟಿ ಎಂದು ಹೇಳಲಿಲ್ಲ. ಶರಣರ ಮಧ್ಯದಲ್ಲಿದ್ದ ಅವರಿಂದಲೇ ಹಡೆದೆ ಎಂಬುದು ಅವರ ವಿನ್ಮಯ. ತನಗಿಂತಲೂ ಎಲ್ಲರೂ ಹಿರಿಯರು ಅವರಲ್ಲಿ ತಾನು ಕೆರಿಯ ಎನ್ನುತ್ತ ಬಸವಣ್ಣನವರು ಒಂದು ಕಡೆಗೆ ಹೀಗೆ ಹೇಳುತ್ತಾರೆ.

ಮರನ ನೆರಳನಲ್ಲಿದ್ದ ತನ್ನ ನೆರಳಲನರಸಬಹುದೇ

ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯಾಗಿ

ನಿಮ್ಮ ಶರಣರ ಮುಂದೆ ನಾನೇತರ ಯತ್ನನಯಾಗಿ

ಅನು ಭಕ್ತನೆಂಬ ನುಡಿ ಸುಡದೆ ಕೊಡಲ ಸಂಗಮದೇವಾ!

ಹೀಗೆ ಶರಣರ ನೆರಳಲ್ಲಿದ್ದ ಬಸವಣ್ಣನ ತನ್ನ ವ್ಯಕ್ತಿತ್ವ ಅಸ್ತಿತ್ವವನ್ನು ಹುಡುಕಿಕೊಳ್ಳಲಿಲ್ಲ ಅದನ್ನೂ ದಾಸೋಹಗ್ಗೆದಿದ್ದ. ನಿಮ್ಮ ಶರಣರ ಮುಂದೆ ನಾನು ಭಕ್ತನೂ ಅಲ್ಲ, ಯತ್ನನೂ ಅಲ್ಲ, ನಾನು ಭಕ್ತನೆಂಬ ನುಡಿ ಸುಡಲಿ ಎಂದು ಹೇಳುತ್ತಾರೆ. ಇದೆಲ್ಲವನ್ನು ನೋಡಿದರೆ ಬಸವಣ್ಣನವರು ತಮ್ಮದೆಲ್ಲವನ್ನೂ (ತನು, ಮನ, ಧನ) ಸರ್ವಶರಣರಿಗೆ ಅರ್ಪಿಸಿದ್ದರು. ಅವರೇ ಎಲ್ಲ ಶರಣರ ಮುಖಾಂತರ ಪ್ರಸಾದವಾಗಿ ಹೊರಬಂದರು. ತಮ್ಮ ಬದುಕಿನ ಶ್ರಮವೆಲ್ಲ ಕಾಯಕವಾಗಿ ತಮ್ಮ ಬದುಕೆಲ್ಲವೂ ದಾಸೋಹವಾಗಿ, ತಮ್ಮ

ಬದುಕೇ ಪ್ರಸಾದವಾಗಿ ಪಡೆದವರು, ಹೀಗೆ ಬಸವಣ್ಣನವರ ದಾಸೋಹತತ್ವ ವಿಶ್ವಮಾನ್ಯ, ನಿತ್ಯ ನೂತನವಾದದ್ದು ಎಂದು ಹೆಮ್ಮೆಯಿಂದ ಹೇಳಬಹುದು. ಪ್ರಸ್ತುತ ಸಂದರ್ಭದಲ್ಲಿ ದಾಸೋಹ ಪರಂಪರೆ ಮತ ಮಾನ್ಯಗಳಲ್ಲಿ ಉಳಿದುಕೊಂಡಿದೆ. ಕಾಯಕ ಪರಂಪರೆ ಅಮೇ ಗತಿಯಲ್ಲಿ ಸಾಗುತ್ತಿರುವುದು ವಿಪರ್ಯಾಸದ ಸಂಗತಿ.

ಸಾಮಾಜಿಕ ನ್ಯಾಯ

ಮಾನವನ ಜೀವನ ಆರಂಬದಿಂದಲೇ ಸಾಮಾಜಿಕ ವ್ಯವಸ್ಥೆಯ ಒಂದು ಪ್ರಮುಖ ಘಟಕ. ಸಾಮಾಜಿಕ ವ್ಯವಸ್ಥೆ ವ್ಯಕ್ತಿಯ ಜನ್ಮ, ವಿದ್ಯೆ, ಧರ್ಮ, ದುಡಿಮೆ, ವ್ಯವಹಾರ, ಆರ್ಥಿಕ ವ್ಯವಸ್ಥೆಯ ಏರುಪೇರುಗಳು, ಆಗು ಹೋಗುಗಳು ವ್ಯಕ್ತಿಯ ಬದುಕಿನ ಅನ್ಯಾಯ, ಅಸಮಾನತೆ, ಅವ್ಯವಸ್ಥೆಗಳಿಂದ ಹೊಡಿದ್ದಲ್ಲಿ ವ್ಯಕ್ತಿಯು ಅಸಹಾಯಕನಾಗಿ ಅನಿವಾರ್ಯವಾಗಿ ಬದುಕಿನ ಹಲವು ಸೌಲಭ್ಯಗಳಿಂದ ವಂಚಿತವಾಗಿ ಹತಾಶಯ ಹಾದಿಯಲ್ಲಿ ಬಾಳ ಪರಿಣಾಮ ಬೆಳೆಸುತ್ತಿದ್ದಾನೆ. ಇವು ಸಮಾಜದ ಏರು-ಪೇರುಗಳು ಇವುಗಳನ್ನು ವಚನಕಾರರು ಒಂದು ವ್ಯವಸ್ಥಿತ ರೂಪ ಕೊಡಲು ಪ್ರಯತ್ನಿಸುತ್ತಾರೆ. ಸಮಾನತೆ ಸುವ್ಯವಸ್ಥೆಗಳಿಂದ ಹೊಡಿದ ಸಮಾಜದಲ್ಲಿ ವ್ಯಕ್ತಿಯು ಸಮಾಜದಲ್ಲಿನ ಸಕಲ ಸೌಲಭ್ಯಗಳನ್ನು ಪಡೆದುಕೊಂಡು ಸಮಾನವಾಗಿ ಸುಖ, ಸಂತೃಪ್ತಿ, ಮಾನ, ಸನ್ಯಾಸ ಮಯ್ಯಾದೆಗಳಿಂದ ಬಾಳ ಬಟ್ಟೆಯಲ್ಲಿ ಹಾಯಾಗಿ, ಮುನ್ನಡೆಯುತ್ತಾನೆ. ಆದ್ದರಿಂದ ಸಾಮಾಜಿಕ ವ್ಯವಸ್ಥೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದ ಹಾಯಾಗಿ, ಮುನ್ನಡೆಯುತ್ತಾನೆ. ಕಾರಣ ಸಾಮಾಜಿಕ ಸ್ವರೂಪವು ಎಲ್ಲರ ಬಾಳಿನಲ್ಲಿ ಅನಿವಾರ್ಯವಾದ ಮೂಲಭೂತ ಆಶ್ರಯ ಸ್ಥಾನವಾಗಿದೆ. ಕಾರಣ ಸಾಮಾಜಿಕ ಸ್ವರೂಪವು ಎಲ್ಲರ ಬಾಳಿನಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸಮತೆ, ಸ್ವತಂತ್ರತೆ, ಶೋಷಣೆ ರಹಿತ ವ್ಯವಸ್ಥೆಯಿಂದ ಹೊಡಿದುದಾಗಿರಬೇಕು. ಆಗ ಎಲ್ಲ ಕ್ಷೇತ್ರಗಳಲ್ಲಿಯೂ ಸಮತೆ, ಸ್ವತಂತ್ರತೆ, ಶೋಷಣೆ ರಹಿತ ವ್ಯವಸ್ಥೆಯಿಂದ ಹೊಡಿದುದಾಗಿರಬೇಕು. ಆಗ ದೇಶವು ಸತ್ಯ, ಸದಾಚಾರ ಸುಖ-ಶಾಂತಿ ಸಮುದ್ರಿಗಳಿಂದ ಸಂಪದ್ಧಿತವಾಗಿರುತ್ತದೆ. ಸಮತೆ ಸಾಮರಸ್ಯಗಳಿಂದ ತುಳುಕುತ್ತದೆ. ದೇಶದ ಐಕ್ಯತೆ ಅಖಿಂಡತೆ ಸಾಧಕವಾಗುತ್ತದೆ. ಆದರೆ ದುರ್ಬಲರ ಮೇಲಿನ ದೊಜನ್ಯದಿಂದ ಸಕಲರಿಗೂ ಸಮಾನ ಸೌಕರ್ಯಗಳು ಬದುಕಿನ ಅನಿವಾಯ ಅವಕಾಶಗಳು ಅಳವಡದೆ ಕೆಲವರು ದುಃಖದಲ್ಲಿದ್ದು, ಕೆಲವರು ಮಾತ್ರ ಸುಖಿಗಳಾಗಿದ್ದು ಜಗತ್ತು ಅವ್ಯವಸ್ಥೆಯ ಆಗರವಾಗಿದೆ. ಅದಕ್ಕೆ ಮಾನವ ಮಾನವರಲ್ಲಿ ಮೇಲು ಕೇಳಿನ ತಾರತಮ್ಯವನ್ನು ಈ ಅವ್ಯವಸ್ಥೆಯ ಸಮರ್ಥನೆಗೆ ಸಾಧನವಾಗಿ ಬಳಸುತ್ತ ಬರಲಾಗಿದೆ. ಇವುಗಳಲ್ಲಿ ವರ್ಣವ್ಯವಸ್ಥೆ, ವರ್ಗವ್ಯವಸ್ಥೆ, ಜಾತಿಪದ್ಧತಿ, ಆಶ್ರಮ ಪದ್ಧತಿ, ಲಿಂಗಬೇದ, ಯೋಜೇದ, ದಾಸ್ಯಪದ್ಧತಿ, ಹಿಂಗೆ ಪ್ರಮುಖವಾಗಿ ಕಾಣುತ್ತವೆ.

ಸಮಾಜದ ಕೂರ ಪದತಿ ಮತ್ತು ಹೋರಾಟ

ಜಾತುವರ್ಣ ವ್ಯವಸ್ಥೆಯಲ್ಲಿ ಹುಟ್ಟಿಕೊಂಡ ಜಾತಿ ಪದ್ಧತಿ ಕ್ಷುರವಾದ ರಾಜಕೀಯ ಶಾಸನಗಳಂತೆ ರೂಪಗೊಂಡವು. ಅವು ಮನುಷ್ಯರನ್ನು ಮನುಷ್ಯರಂತೆ ಬದುಕಲು ಬಿಡಲಿಲ್ಲ. ಮಾನವ ಸಮಾಜದ ಮೇಲೆ ಅಸ್ತ್ರೀ ರೂಪದಲ್ಲಿ ಕ್ಷುರವಾಗಿ ದಾಳಿ ಮಾಡಿದವು. ಅಸ್ತ್ರೀರು ಉರ್ಬ ಹೋರಗೆ ವಾಸಿಸಬೇಕು. ಅವರಿಗೆ ಭದ್ರವಾದ ಮನೆ ಇರಬಾರದು. ಹೆಣಗಳ ಮೇಲಿನ ಬಟ್ಟೆಗಳನ್ನು ಧರಿಸಬೇಕು. ಬೆಳ್ಳಿ ಬಂಗಾರದ ಆಭರಣಗಳನ್ನು ಧರಿಸಕೂಡದು. ಕೆಬ್ಬಿನೆಡ ಬಳೆಗಳನ್ನು ಧರಿಸಬೇಕು. ದನಕರಗಳನ್ನು ಸಾಕಬಾರದು. ನಾಯಿಗಳನ್ನು ಮಾತ್ರ ಸಾಕಬೇಕು. ವಿದ್ಯೆ ಕಲಿಯಬಾರದು. ಶಾಸ್ತ್ರಗಳನ್ನು ಓದಬಾರದು. ಆತನ ನೆರಳು